

ವೃದ್ಧಾಪ್ಯ ಛಾಂದಸ್:

K. Maldauna

1) ಈ foundation ಡ್ಯಾಣ ನೆನು ಬಾಲ ವಿಷಯಾಲ ನೆಚ್ಚುಪುನ್ಯನು. ಮುಖ್ಯಂಗಾ Exams ಉ ಅಲಾ prepare ತಾವಾಣಿ Seniors ನುಂಟ ನೆಚ್ಚುಪುನ್ಯನು.

2) foundation ವಲನ್ ನಾಯಕತ್ವಪು ಲ್ಲ ಣಾಲ ನೆಚ್ಚುಪುನ್ಯನು.

3) ಅಡಿಯನೆ ರೆಬ ವಾರ್ತೆಪು ಡಿಶ್ಚ Exercises ಏಚ್ಚುಪುನ್ಯನು ವಲನ್ ಬಲಿಗ್ಲೆಂಗಾ ಡೆಂಟುನ್ಯನು.

4) paper reading ವಲನ್ ಬಯಲೆ ವಿಷಯಾಲ ಡೆವನು ಪುಂಟುನ್ಯನು.

5) ಅಡಿಲೆಲಿ ನಮಸ್ತೆಲನು ಅಲಾ ಅಡುಪಿವಾಣಿ ತನ್ಯ ವಿವೇಕಾನ್ಯನು ಪುಸ್ತಕಾಲ ಬಡಿ ನೆಚ್ಚುಪುನ್ಯನು. ಬಲಾಡೆ ಮುಂಟ books library ಡೆಂಟೆಂ ವಲನ್ ನಯ ಬಾಲ ನವೆವುಪುಂಟು.

6) Foundation ವಲನ್ ಪುಂಟ ಏಚ್ಚುಪುನ್ಯನು.

7) ಅಂಟು ತಲನೆ ಡೆಂಟೆಂ ವಲನ್ ಅಲಾಂಟಿ ದಿಂಬಿಕ್ ಅಲನ್ ಗ್ರೂಪ discussion ವಲನ್ ಡಿಬೇ ಏಚ್ಚುಪುನ್ಯನು.

8) ಪಡಲ್ ತನ್ಯ ತ್ರಮಾನ್ಯೆ ಡೆಂಟೆ ಅಡಿಲೆಲಿ ನೆಚ್ಚುಪುನ್ಯನು ಅಡುಗುಂಟು.

9) ಡಿಬೆ ಬ ಸುಂಟಿ, ಏಚ್ಚುಪು ವಲನ್ ಮನಣಿ Confidence ಪುಂಟುಪುನ್ಯನು.

10) ನೆನು ಡುಂಟ ಬ ಸ್ಪೆಷಲಿ ವಿಚ್ಚಿನ ಅಕುವಾಡೆ ಪಾನ್ತಿ ಲ್ಲ ನವೆಯು ಏಚ್ಚುಪುನ್ಯನು ಅನಿ ಅನುಪುನ್ಯನು.

ಮುಖ್ಯಂಗಾ ಮನಮ ಅವಲೆ ಬಯವೆಡುಡೆಚ್ಚು, ತಾನಿ ಅಂಡರಿ ನೆಚ್ಚುಪುನ್ಯನು ಅಲಾಣಿ stage fear ಡುಂಟ ಪುಂಟು. ಪ್ರೆಚ್ಚುಪುನ್ಯನು ಅಲಾ ಮುಂಟುಪುನ್ಯನು ನೆಚ್ಚುಪುನ್ಯನು.

K. Maldauna